#### SOBHA

Date: July 26, 2025

**BSE Limited** 

Department of Corporate Services

PJ Towers, Dalal Street

Mumbai - 400 001

Scrip Code: 532784 & 890205

The National Stock Exchange of India Limited

Exchange Plaza, Plot No C/1, G Block

Bandra Kurla Complex

Mumbai - 400 051

Scrip Code: SOBHA & SOBHAPP

#### Dear Sir/Madam,

Sub: Newspaper Advertisement – Unaudited Financial Results for the quarter ended June 30, 2025.

Pursuant to regulation 47 of SEBI (Listing Obligations and Disclosure Requirements) Regulations, 2015, please find attached the copy of the Newspaper Advertisement published by the Company on July 26, 2025, in 'Business Line', English Newspaper and 'Prajavani', Kannada Newspaper, with respect to Unaudited Financial Results for the quarter ended June 30, 2025.


We request you to take the information on record.

Yours sincerely,

#### **FOR SOBHA LIMITED**

Bijan Kumar Dash Company Secretary & Compliance Officer Membership No. ACS 17222

#### VISUALLY. he UK-India business ties The India–UK Free Trade Agreement is a milestone not just for boosting trade between the countries but also for spurring employment and industrial action across borders. Reduced tariffs, smoother talent mobility, and increased market size are set to boost fortunes of desi companies with operations in the UK and British majors leveraging India for growth. A relatively smaller pool of the UK



Revenue generated by Indian companies in the UK on a growth path

Combined turnover (£ billion)

Indian companies in the UK employ over a lakh people Number of employees of Indian companies in the UK

1,18,033 1,26,720 1.18.430 2022

Top 5 Indian companies in the UK by employees in 2025 Number of employees

Jaguar Land Rover Automotive Tata Steel Europe 20,600 Firstsource Solutions UK 4,502 Airtel Africa 4,806 TVS Logistics Investment UK 2,973

Indian companies in the UK are contributing to the tax revenue too

Corporation tax paid (£ million) 298 2022 2025

\*Employee headcount has decreased as G4S Secure Solutions (India) Pvt. Ltd. which was the largest UK employer in India last year, was acquired by a US organisation

\*\* Decline in the total corporation tax paid is a prior period tax credit of approximately £1billion for Jaguar Landrover Automotive PLC Source: Grant Thornton's India Meets Britain and Britain Meets India reports

# Expats to be richer by ₹30-40 lakh after 3 years in UK on social security deal

plovees will work to a sub-

stantial amount that would

Similarly, each expat after

three years would be richer

by at least ₹30-40 lakh if he

or she decides to move on

UK would forfeit contribu-

tions to its NIC in pre CETA

era, India, bound by EPFO

guidelines, would always

make it available for the

broader framework of the

International Labour Organ-

isation (ILO) is that every

worker, including migrants,

should be treated equally," a

senior official of the Ministry

Due to this agreement, In-

dian detached workers will

not be entitled to the UK

State Pension or other con-

tributory benefits, and their

family members will have to

pay UK NICs on taking up a

did a cost benefit analysis of

the DCC since it stands to

lose pounds that would get

ate a DCC with India, the

government took account of

When agreeing to negoti-

deposited in the EPFO.

The UK government too

PENSION CRITERIA

emphasised.

"Even the spirit of the

It is learnt that while the

from the UK, they added.

get deposited in the EPFO.

**Dalip Singh** 

With India and the UK accepting the Double Contribution Convention (DCC) as a part of the Comprehensive and Economic Trade Agreement (CETA) inked on Thursday, an average IT professional temporarily working in Britain will now be able to save at least ₹30-40 lakh after his or her three-

year stint there. This official pro-worker cost benefit assessment was factored into by the Labour and Employment Ministry at the time of preparing the Union Cabinet note ahead of the negotiations with the UK for getting rid of double social security contributions by expats temporarily employed in Britain.

#### **CALCULATIONS**

Approximate calculations done by the Ministry officials are as follows: the average per month salary of an IT professional in the UK is about £50,000. Twentythree per cent is the combined social security contributions employee and employer will deposit in the Employees' Provident Fund Organisation (EPFO), explained Ministry offi-cials. While an employee's contribution per month is 8 per cent of the salary, the employer's share is 15 per cent.

Put together, £11,000-12,000 of social security per month per worker would come to the EPFO which, otherwise, was confiscated by the UK before the CETA, Ministry officials observed.

Around 75,000 Indian expats on short-term visas in the UK and their 900 employers are likely to benefit from the DCC since they would be exempted from contributing to Britain's National Insurance Contribution (NIC) for 3 years. The same principle of the DCC will be applicable for British citizens and companies situated in India.

This amount, elaborated Ministry officials, multiplied with total number of em-

Number of UK companies in India

Combined turnover (£ billion)

5,23,460\*

2024

Number of employees

25,814

22,851

Corporation tax paid (£ million)

the benefits of the wider

trade deal, which could add

£4.8 billion to UK GDP every

year and boost UK wages by

£2.2 billion every year in the

long run," the Starmer ad-

ministration said in an ex-

Disclosure Requirements) Regulations, 2015.

Date: July 25, 2025

Place: Bangalore

The UK companies are leveraging

Indian talent to grow revenue

The UK companies in India are

Top 5 UK companies in India by

Vedanta Limited

Standard Chartered

HSBC Electronic Data

Processing India

Goodricke Group

Tax paid by the UK companies in

India on an upward trajectory

Global Business Services

employees in 2024

Barclays Global Services Centre

Number of employees of the UK companies in India

6,66,689

relatively larger employers

4,66,640

# UK FTA: No formal provision on carbon tax but India can do a balancing act

TRADE BARRIER. If CBAM negates FTA benefits for India, it can take away concessions, say sources

Amiti Ser New Delhi

> The India-UK FTA does not formally incorporate measures to help India deal with the UK's proposed carbon tax but there is an understanding that it can take appropriate measures to balance it out in case such a tax hurts exports in the future, sources have said.

> "The UK's Carbon Border Adjustment Mechanism is still at the preparatory stage and may get implemented only from 2027. In the event the UK's proposed CBAM results in adverse effect for the covered products (under the FTA), India will take appropriate measures to en

sure that the market access concessions provided under the FTA are not eroded," a source tracking the matter said. From January 1, 2027, the UK is scheduled to fully implement its CBAM that will impose a carbon price on imports of specified goods, reflecting the carbon emissions embedded in their production. These goods include aluminium, cement, fertilizer, hydrogen, iron and

INDIA'S CONCERN India is apprehensive that if CBAM levies are imposed on the country's exports to the UK, it will take away some of the benefits that it got under the India-UK FTA signed on Thursday.



**NEW RULE.** From January 1, 2027, the UK is scheduled to fully implement its CBAM that will impose a carbon price on imports of specified goods, reflecting the carbon emissions embedded in their production

Sources said the matter has not been officially included in the pact as the UK had not yet notified CBAM

"But if it will be implemented and if it will negate trade benefits of India under the agreement, India will have the freedom to rebalance it. This much understanding has been made in the form of note verbale," the source said.

A note verbale is a diplomatic communication between two countries.

"There is an understanding that in case the UK makes it effective against India in future, then we will also have the right to take counterbalance measures. India can take away the concessions, and there will be a mechanism for that," the source said.

Under the FTA, the UK will eliminate tariffs for India on 99 per cent of tariff lines. The pact will be implemented once the British Parliament ratifies it, which may take a year.

## Auto industry cheers free trade pact

Our Bureau New Delhi

The Indian auto industry has welcomed the India-UK FTA saying this marks a significant step forward in strengthening country's global economic engagement, particularly with developed economies.

"The commitments made by the government of India on automobile sector tariffs strike a thoughtful balance - addressing consumer interests while supporting the broader goals of Indian industry," Shailesh Chandra, President, Society of Indian Automobile Manufacturers (SIAM), said.

#### TRANSFORMATIVE PACT The auto industry body said

that concluding this transformative agreement amid global trade uncertainties reflects India's growing leadership in shaping modern trade and investment frameworks.

"We view this agreement as part of a wider strategic engagement and believe it opens new avenues for collaboration and opportunity with a key global partner, Chandra said. The FTA between the two

countries, called Comprehensive Economic and Trade Agreement (CETA), will al-



Shailesh Chandra, President, SIAM

nefit from a quota reducing the tariff from up to 110 per cent to 10 per cent.

The concession framework is designed to provide

market access to UK car exporters mostly on large engine size internal combustion engine (ICE) vehicles (above 3,000 cc petrol / 2,500 cc diesel) and high price range electric vehicles, while simultaneously protecting sensitive segments of India's automotive industry (midand small-size engine capacity ICE vehicles and midand low-price range EVs).

It ensures the domestic sector sufficient time to expand, innovate and enhance global competitiveness in India's area of strength in small (up to 1,500 cc) and mid segment (1,500-3,000 cc petrol/ up to 2,500 cc diesel) cars. Also, there is no concession on duties of super bikes.

Meanwhile, Amit Kalyani, Vice-Chairman and Joint Managing Director, Bharat Forge, said the India-UK FTA marks a breakthrough for India's engineering and manufacturing industries too, with zero-duty access on about 99 per cent of tariff lines covering almost 100 per cent of trade value.

#### UK market opens doors for Indian turmeric farmers

**KV Kurmanath** 

As India and the UK agree upon a free trade pact, turmeric farmers in the country anticipate a new untapped market with a strong Indian diaspora and help them find better discovery of price. Though India is a leader in turmeric exports, the UK is not among the top-5 importers, leaving a huge scope for farmers.

Palle Gangadhar Reddy, Chairman of the Turmeric Board, has said the FTA benefit for turmeric would help the sector achieve the ₹5,000-crore export target set by Prime Minister for the board by 2030. India dominates the turmeric production in the world, with 80 per cent of the global production of 13 lakh tonnes coming from the country. China stands a distinct second with 8 per cent, followed by 4 per cent.

In 2024-25, India had exported 1.37 lakh tonnes of turmeric to Bangladesh (26,285 tonnes), the UAE (22,062 tonnes), Malaysia (6,419 tonnes) and the US (6,689 tonnes). "The opening of the UK market will definitely help traders source more turmeric for exports," Narasimha Naidu, a farmer

#### 'Pact unlikely to trigger major price changes in JLR range' spokesperson told FTA," said Anurag Singh,

Aroosa Ahmed

While British luxury carmaker Jaguar Land Rover (JLR) says that a tariff reduction for its vehicles is expected over time, experts do not anticipate a major reduction in prices in India Tata Motors-owned II R has not yet decided on reducing the vehicle prices.

"We welcome this free trade agreement (FTA) between the UK and India, which over time will deliver reduced tariff access to the Indian car market for JLR's luxury vehicles. India is a key market for our British-built products and represents significant future growth opportunities," a JLR

businessline. Experts have pointed out

that over 60 per cent of the company's vehicles are assembled in India and the FTA agreement would not have significant changes. "For (JLR), while the

agreement offers some relief on import duties, particularly for their fully imported high-end models like the flagship Range Rover and SV variants, the overall impact remains modest. 60 per cent of JLR's India sales come from locally assembled CKD (completely knocked down) models which already benefit from lower duties and are not significantly affected by the

CLOUDY OUTLOOK

Advisor, Primus Partners to

businessline.

JLR recently slashed its earnings before interest and taxes (EBIT) margins for FY26 to 5-7 per cent, on risks arising from US tariffs transition to battery electric vehicles and a cloudy outlook for the Chinese market.

"In FY25, JLR India reported record sales of 6,183 units, a 40 per cent growth year-on-year, aligning with the brand's global upward trajectory of 431,733 vehicles globally. However, the FTA is unlikely to be a game-changer," added Singh.

JLR had earlier forecasted an EBIT margin of 10 per cent.

### TATA

TATA POWER

(Corporate Contracts Department) The Tata Power Company Limited, Smart Center of Procurement Excellence, 2<sup>rd</sup> Floor, Sahar Receiving Station, Near Hotel Leela, Sahar Airport Road Andheri (E), Mumbai 400 059, Maharashtra, India (Board Line: 022-67173917) CIN: L28920MH1919PLC000567

#### **NOTICE INVITING TENDER (NIT)**

The Tata Power Company Limited invites tender from eligible vendors for the following tender package (Two-Part Bidding) in Mumbai.

Supply of 11 kV 120 kN Antitop Disc Insulators for Mumbai Transmission (Package Reference CC25TP029). Following is a Corrigendum to Tender published on 03 June 2025 for

Original Tender Name: Outline Agreement / Rate Contract of 2 years for Supply of Tower Steel for Mumbai Transmission (Package Reference CC25AA034). above Tender is now to be considered as,

Updated Tender Name: Supply of Tower Steel for Mumbai Transmission Package Reference CC25AA034).

ot A (Rate Contract) - Outline Agreement of 1 year for Supply of Tower Stee

Lot B (Firm Requirement) - Supply of Tower Steel for 220 kV Kalwa-Kalyan PalLine Projectin Mumbai. For detailed NIT, please visit Tender section on website

https://www.tatapower.com. Interested bidder to submit Tender Fee and Authorization Letter by 1500 Hrs. Monday, 04<sup>th</sup> August 2025.

Also, all future corrigendum's (if any), to the above tender will be informed on website <u>https://www.tatapower.com</u> only.

#### KOVILPATTI LAKSHMI ROLLER FLOUR MILLS LIMITED CIN: L15314TN1961PLC004674 Regd. Off: 75/8, Benares Cape Road, Gangaikondan, Tirunelveli 627352

Phone: +91 462 248 6532, Fax: +91 462 248 6132 E-Mail: ho@klrf.in, Web: www.klrf.in. SPECIAL WINDOW FOR RE-LODGEMENT OF TRANSFER

#### **REQUESTS OF PHYSICAL SHARES**

Pursuant to the Securities and Exchange Board of India 'SEBI") Circular No. SEBI/HO/MIRSD/MIRSD-PoD/P/ CIR/2025/97 dated July 02, 2025, a special window has been opened only for re-lodgement of share transfer deeds, which were lodged prior to deadline of April 01, 2019 and rejected / returned / not attended due to deficiency in the documents / process or otherwise, for a period of 6 months from July 07, 2025 till January 06, 2026 ("special window period"). The shares that are re-lodged for transfer during this special window period shall be issued only in demat mode. Due process shall be followed for such transfer-cum-demat requests. Shareholders who missed the earlier deadline, may now avail this opportunity by submitting such re-lodgement request along with the requisite documents to MUFG Intime India Pvt Ltd (formerly "Link Intime India Private Limited"), the Registrar and Share Transfer Agent (RTA) of the Company within the above stipulated time, whose details are as follows: Postal Address: Surya, 35, Mayflower Avenue, Behind Senthil Nagar, Sowripalayam Road, Coimbatore - 641028, Tamil Nadu, India Contact: +91 422 231 4792, 253 9835, 253 9836 Email: coimbatore@in.mpms.mufg.com.

Date: 25.07.2025 Place : Gangaikondan

By order of the Board For Kovilpatti Lakshmi Roller Flour Mills Limited S.Piramuthu Company Secretary and Compliance Officer

BG-BGE

### SOBHA

#### **SOBHA LIMITED**

CIN: L45201KA1995PLC018475

Regd. Office: 'SOBHA' Sarjapur - Marathahalli Outer Ring Road (ORR), Devarabisanahalli, Bellandur Post, Bangalore - 560 103 Ph: +91-80-49320000. Email: investors@sobha.com. Website: www.sobha.com

> UNAUDITED STANDALONE AND CONSOLIDATED FINANCIAL RESULTS FOR THE QUARTER ENDED JUNE 30, 2025

The unaudited Standalone and Consolidated Financial Results of Sobha Limited ("the Company") along with the Limited Review Reports of the Statutory Auditors of the Company for the quarter ended June 30, 2025 have been reviewed by the Audit Committee and approved by Board of Directors of the Company at their Meeting held on July 25, 2025, in terms of Regulation 33 of SEBI (Listing Obligations and

The aforementioned financial results along with the Limited Review Reports of the Statutory Auditors thereon are available on the website of BSE Limited (BSE) (www.bseindia.com) and National Stock Exchange of India Limited (NSE) (www.nseindia.com) and on the Company's website at https://www.sobha.com/investor-relations/. The same can also be accessed by scanning the QR Code provided below:



For Sobha Limited On Behalf of the Board of Directors

Bijan Kumar Dash

Company Secretary & Compliance Officer

## intellect

Place : Chennai

Date: July 25, 2025

### INTELLECT DESIGN ARENA LIMITED

(CIN: L72900TN2011PLC080183)

Registered Office: No.244, Anna Salai, Chennai - 600 006, Tamil Nadu, India. Corporate Office: Plot No.3/G-3, SIPCOT IT Park, Siruseri, Chennai - 600 130. Email: shareholder.query@intellectdesign.com, company.secretary@intellectdesign.com

#### Website: www.intellectdesign.com Phone: 044-6700 8000 Fax: 044-6700 8874 **UNAUDITED STANDALONE AND CONSOLIDATED FINANCIAL RESULTS FOR THE QUARTER ENDED JUNE 30, 2025**

Based on the recommendations of the Audit Committee, the Board of Directors of INTELLECT DESIGN ARENA LIMITED ("the Company") at its meeting held on July 25, 2025 has approved the Unaudited Standalone and Consolidated Financial Results for the quarter ended June 30, 2025 which have been reviewed by MSKC & Associates LLP, Statutory Auditors of the Company, in terms of Regulation 33 of SEBI (Listing Obligations and Disclosures Requirements) Regulations, 2015.

The aforesaid results are also being disseminated on Company's website at https://www.intellectdesign.com/investor/results/ Financial-Results-2025-2026.pdf and can also be accessed by scanning the Quick Response code provided.

For Intellect Design Arena Limited

Chairman & Managing Director



Sd/-Arun Jain

DIN: 00580919

#### ಸುದ್ದಿ ವೈವಿಧ್ಯಕ್ಕೆ prajavani.netಗೆ ಭೇಟಿ ಮಾಡಿ



ರೈಲು ಗಾಲಿ ಕಾರ್ಖಾನೆ ಲಹಂಕ, ಬೆಂಗಳೂರು - 560 064

#### ವೆಬ್ಸ್ಟೆಟ್: www.rwf.indianrailways.gov.in ಟೆಂಡರ್ ಪ್ರಕಟಣೆ ಸಂಖ್ಯೆ: ಆರ್ಡಬ್ಲ್ಯೂಎಫ್/ಎಸ್/ಪಿ1/006/2025-26 ದಿನಾಂಕ: 24.07.25

ಎಲೆಕ್ಟ್ರಾನಿಕ್ ಟಿಂಡರ್ಗಳನ್ನು ಆಹ್ವಾನಿಸಿದ್ದಾರೆ. ಟೆಂಡರ್ ದಾಖಲಾತಿಗಳು ಮತ್ತು ಟೆಂಡರ್ನ್ ತಿದ್ದುಪಡಿ ಯಾವುದೇ ಇದ್ದಲ್ಲಿ

ಕ್ರಮ ಸಂಖ್ಯೆ	ಟೆಂಡರ್ ಸಂಖ್ಯೆ	ಕೊನೆಯ ದಿನಾಂಕ	ಸಂಕ್ಷಿಪ್ತ ವಿವರ / ಪ್ರಮಾಣ
1	ಪಿ1251617	18/08/25	ಆರ್ಡಬ್ಲ್ಯೂಎಫ್ ಡ್ರಾಯಿಂಗ್ ಪ್ರಕಾರ ಹೆಚ್ಡೌಪಿಇ ಬಾಕ್ಸ್ ಎನ್ ಬಾಡಿ ಪ್ಯಾಕಿಂಗ್. <b>ಪ್ರಮಾಣ</b> : 94780 ಸಂಖ್ಯೆ
2	ಪಿ1252086	20/08/25	ಐಎಸ್–435/1973 ಕ್ಕೆ ದೃಢಪಡಿಸುವ ಕ್ಯಾಸ್ಟರ್ ಆಯಿಲ್. ಪ್ರಮಾಣ: 31000 ಕೆಜಿಗಳು
3	ಪಿ1252098	20/08/25	ಆರ್ಡಬ್ಲ್ಯೂಎಫ್ ವೈಶಿಷ್ಟ್ಯತೆಯಂತೆ ಪೋರಿಂಗ್ ಟ್ಯೂಬ್ಗಾಗಿ ಗ್ಲೇಜ್ (ಅಭಿವೃದ್ಧಿ ಟೆಂಡರ್) <b>ಪ್ರಮಾಣ:</b> IISI ಲೀಟರ್
4	ಪಿ1251656	20/10/25	ಆರ್ಡಬ್ಲ್ಯೂಎಫ್ ವೈಶಿಷ್ಟ್ಯತೆಯಂತೆ ಸ್ಪೀಲ್ ಬೂಮ್ 300ಮಿಮೀ ಆರ್–43. <b>ಪ್ರಮಾಣ</b> : 420 ಎಂಟಿ
5	ಪಿ1251657	27/10/25	ಆರ್ಡಬ್ಲ್ಯೂಎಫ್ ವೈಶಿಷ್ಟ್ರತೆಯಂತೆ ಸ್ಟೀಲ್ ಬೂಮ್ಗಳು 300 ಮಿಮೀ ಚ (ರೈಲು 18). ಪ್ರಮಾಣ: 2046 ಎಂಟಿ
6	బి1251585	03/11/25	ಆರ್ಡಬ್ಲ್ಯೂಎಫ್ ವೈಶಿಷ್ಟ್ರತೆಯಂತೆ ಕ್ಯಾಲ್ಸೈನ್ಡ್ ಲೈಮ್. ಪ್ರಮಾಣ: 13275 ಎಂಟಿ

ಚಂಡರ್ ಪ್ರಕಟಣೆ ಸಂಖ್ಯೆ ಆರ್ಡಬ್ಲ್ಯೂಎಫ್/ಎಸ್/ಪಿ1/002/2025–26 ದಿ: 13.05.25 ರ ತಿಮ್ಮಪಡಿ ಗ್ಲೋಬರ್ ಟೆಂಡರ್ ಸಂಖ್ಯೆ : ಪಿ125/7127 ಸಂಕ್ಷಿಪ್ತ ವಿವರ : ಆರ್ಡಬ್ಲ್ಯೂಎಫ್ ವೈಶಿಷ್ಟ್ರತೆಯಂತೆ ಗ್ರಾಪೈಟ್ ಮೌಲ್ಡ್ ಬ್ಲಾಂಕ್ಸ್ 43.2" X 22.6". ಪ್ರಮಾಣ: 390 ಸಂಖ್ಯೆಗಳು. ಅಸ್ತಿತ್ವದಲಿರುವ ದಿನಾಂಕ : 21/07/25. ವಿಸ್ತರಿಸಿದ ದಿನಾಂಕ : 20/08/25. ಪ್ರಧಾನ ಮುಖ್ಯ ಸಾಮಗಿ ಪಬಂಧಕರು

#### Government of Karnataka WATER RESOURCES DEPARTMENT

Office of the Engineer in Chief, DSO, Ananda Rao Circle, Bengaluru - 09. Ph / Fax: 080-22877513, Email: cedsobengaluru@gmail.com

No: CE/DSO/Bengaluru/Driver/2025-26/602

#### NOTIFICATION

The Engineer-In Chief, Dam Safety Organisation, Bengaluru invites Quotations for Procurement of 6 Nos. Drivers to State Dam Safety Organisation for the year 2025-26 at Bengaluru and KERS, Mandya from 01.08.2025 to 31.07.2026 on Outsource basis under World Bank National Shopping Procedure.

1) Last date for submission of Quotations: 04.08.2025 upto 15.30 hrs. 2) Format for Quotation may be collected from O/o Engineer in Chief, Dam Safety Organisation, Ananda Rao Circle, Bengaluru, Karnataka on or before 01.08.2025 upto 16.30 hrs. 3) Date of opening of Quotations: 05.08.2025 at 12.30 pm. Further details may be obtained from above office during office hours. Sd/- Engineer-In Chief

**Dam Safety Organisation** Ananda Rao Circle, Bengaluru.



ಟಾಟಾ ಮೆಮೋಲಿಯಲ್ ಸೆಂಟರ್ ಆಧುನಿಕ ಕ್ಯಾನ್ಸರ್ ಚಿಕಿತ್ಸೆ, ಸಂಶೋಧನೆ ಮತ್ತು ಶಿಕ್ಷಣ ಕೇಂದ್ರ (ಎಸಿಟಿಆರ್ಇಸಿ) ಸೆಕ್ಟರ್-22, ಖರ್ಪುರ್, ನವಿ ಮುಂಬೈ 410210 ಭಾರತ ಸರ್ಕಾರದ ಅಣುಶಕ್ತಿ ಇಲಾಖೆ ಅಡಿಯಲ್ಲಿನ ಒಂದು ಅನುದಾನಿತ ಸಂಸ್ಥೆ

ಜಾಹೀರಾತು ಸಂ. ಎಸಿಟಿಆರ್ ಇಸಿ/ಎಡಿವಿಟಿ/ಎ-11/ಎ-12/2025 22/07/2025 ಲಭ್ಯವಿರುವ ಹುದ್ದೆಗಳು

	ı	ಸಕ್ಷಮ	ಪ್ರಾಧಿಕಾರ	ಅನುಮೋ	ದಿಸಿರುವ	ಕೆಳಕಂಡ	ಹುದ್ದೆಗಳಿಗಾಗಿ	1 ಎಸಿ	ಟಿಆರ್ಇಸಿ	ಇವರ
ಕ್ರ. ಸಂ.   ಹುದ್ದೆ ಹೆಸರು	l	ಅರ್ಜಿಗಳ	ಸನ್ನು ಆಹ್ವಾ <u>ಣಿ</u>	ನಿಸಿದ್ದಾರೆ:						
1. ಅಸಿಸ್ಟಂಟ್ ಪ್ರೊಫೆಸರ್ 'ಇ' (ಪ್ಯಾಥೊಲಾಜಿ) (1–ಯುಆರ್)   2. ಕನ್ನಲ್ಟಂಟ್ 'ಡಿ' (ಪ್ಯಾಥೊಲಾಜಿ) (2–ಯುಆರ್)   3. ಸೈಂಟಿಫಿಕ್ ಆಫೀಸರ್ 'ಇ' (ಟ್ರಾನ್ಸ್ಪಪ್ಲಾಂಟ್ ಇಮ್ಯುನಾಲಜಿ ಮತ್ತು ಇಮ್ಯುನೊಡೆನೆಟಿಕ್ಸ್ ಲ್ಯಾಬೋರೇಟರಿ) (1–ಯುಆರ್)	ı	ಕ್ಕ ಸಂ.				ಹುದ್ದೆ ಕ	ಹೆಸರು			
2. ಕನ್ನಲ್ಲಂಟ್ 'ಡಿ' (ಪ್ಯಾಥೊಲಾಜಿ) (2–ಯುಆರ್)   3. ಸೈಂಟಿಫಿಕ್ ಆಫೀಸರ್ 'ಇ' (ಟ್ರಾನ್ಸ್ ಪ್ಲಾಂಟ್ ಇಮ್ಯುನಾಲಜಿ ಮತ್ತು ಇಮ್ಯುನೊಡೆನೆಟಿಕ್ಕ ಲ್ಯಾಬೋರೇಟರಿ) (1–ಯುಆರ್)	l	1.	ಅಸಿಸ್ಟಂಟ್	ಪ್ರೊಫೆಸರ್	'ಇ' (ಪ	್ಯಾಥೊಲಾಜಿ)	(1-ಯುಆರ್)	)		
ಸೈಂಟಿಫಿಕ್ ಆಫೀಸರ್ 'ಇ' (ಟ್ರಾನ್ಸ್ ಪ್ಲಾಂಟ್ ಇಮ್ಯುನಾಲಜಿ ಮತ್ತು ಇಮ್ಯುನೊಜೆನೆಟಿಕ್ಕ ಲ್ಯಾಬೋರೇಟರಿ) (1–ಯುಆರ್)	l	2.	ಕನ್ನಲ್ಟಂಟ್	'ಡಿ' (ಪ್ಯಾಥ	ೊಲಾಜಿ)	(2-ಯುಆ	ರ್)			
ಲ್ಯಾಬೋರೇಟರಿ) (1–ಯುಆರ್)	l	3.	ಸೈಂಟಿಫಿಕ್	ಆಫೀಸರ್	'ಇ' (ಟ್ರ	್ರನ್ಸ್ಪ್ಲಾಂಟ್	ಇಮ್ಯುನಾಲಜಿ	ಮತ್ತು	ಇಮ್ಯುನೋ	ತೆನೆಟಕ್ಸ್
	l		ಲ್ಯಾಬೋರೆ	(ಟರಿ) (1–	ಯುಆರ್	`)				

ಲ್ಯಾಬೋರೇಟರಿ) (1-ಯುಆರ್)  4. ಸೈಂಟಫಿಕ್ ಆಫೀಸರ್ 'ಸಿ' (ಸೆಂಟರ್ ಫಾರ್ ಕ್ಯಾನ್ಸರ್ ಎಪಿಡೆಮಿಯಾಲಜಿ) (1-ಒಬಿ  5. ಸೈಂಟಫಿಕ್ ಆಫೀಸರ್ 'ಸಿ' (ಇನ್ಫಾರ್ಮೇಶನ್ ಟೆಕ್ನಾಲಜಿ-ನೆಟ್ವಕರ್ಕಿಗ್) (1-ಒಬಿ  6. ಸೈಂಟಫಿಕ್ ಅಸಿಸ್ಟಂಟ್ 'ಬಿ' (ನ್ಯೂಕ್ಷಿಯರ್ ಮೆಡಿಸಿನ್) (1-ಯುಆರ್, 1-ಎಸ್ಸ್, 1-ಒಬ  7. ಸೈಂಟಫಿಕ್ ಅಸಿಸ್ಟಂಟ್ 'ಬಿ' (ಕ್ಯಾನ್ಸರ್ ಸೈಟೊಜೆನೆಟಿಕ್ ಲ್ಯಾಬ್) (1-ಒಬಿಸಿ)  8. ಸೈಂಟಫಿಕ್ ಅಸಿಸ್ಟಂಟ್ 'ಬಿ' (ಅನಿಮಲ್ ಸೈನ್ಸಸ್) (1-ಯುಆರ್)  9. ಕೊ-ಆರ್ಡಿನೇಟರ್ 'ಬಿ' (ಮೆಡಿಕಲ್ ಪರ್ಚೇಸ್/ಸ್ಪೋರ್ಸ್) (1-ಒಬಿಸಿ)  10. ಕೊ-ಆರ್ಡಿನೇಟರ್ 'ಬಿ' (ಮೆಡಿಕಲ್ ಅಡ್ಡಿನಿಸ್ಟೇಷನ್) (1-ಎಸ್ಸ್)	2.	100000000000000000000000000000000000000
	3.	ಸೈಂಟಿಫಿಕ್ ಆಫೀಸರ್ 'ಇ' (ಟ್ರಾನ್ಸ್ ಪ್ಲಾಂಟ್ ಇಮ್ಯುನಾಲಜಿ ಮತ್ತು ಇಮ್ಯುನೊಜೆನೆಟಿಕ ಲ್ಯಾಬೋರೇಟರಿ) (1–ಯುಆರ್)
6. ಸೈಂಟಿಫಿಕ್ ಅಸಿಸ್ಟಂಟ್ 'ಬಿ' (ನ್ಯೂಕ್ಲಿಯರ್ ಮೆಡಿಸಿನ್) (1-ಯಆರ್, 1-ಎಸ್ಸಿ, 1-ಒಬ 7. ಸೈಂಟಿಫಿಕ್ ಅಸಿಸ್ಟಂಟ್ 'ಬಿ' (ಕ್ಯಾನ್ಸರ್ ಸೈಟೊಚೆನೆಟಿಕ್ ಲ್ಯಾಬ್) (1-ಒಬಿಸಿ) 8. ಸೈಂಟಿಫಿಕ್ ಅಸಿಸ್ಟಂಟ್ 'ಬಿ' (ಅನಿಮಲ್ ಸೈನ್ಸಸ್) (1-ಯಆರ್) 9. ಕೊ-ಆರ್ಡಿನೇಟರ್ 'ಬಿ' (ಮೆಡಿಕಲ್ ಪರ್ಚೇಸ್/ಸ್ಟೋರ್ಸ್) (1-ಒಬಿಸಿ) 10. ಕೊ-ಆರ್ಡಿನೇಟರ್ 'ಬಿ' (ಮೆಡಿಕಲ್ ಅಡ್ಡಿನಿಸ್ಟೇಷನ್) (1-ಎಸ್ಸಿ)	4.	ಸೈಂಟಿಫಿಕ್ ಆಫೀಸರ್ 'ಸಿ' (ಸೆಂಟರ್ ಫಾರ್ ಕ್ಯಾನ್ಫರ್ ಎಪಿಡೆಮಿಯಾಲಜಿ) (1-ಒಬಿಸಿ
7.       対抗の出発等 ゆれ気の話 'ဃ' (専気気で 対抗性の結合記者 セスカン (1-とむれ)         8.       対抗の出発す ゆれ気の話 'ဃ' (ゆるಮむ 対抗気が) (1-かいせで)         9.       他の上の品でおいまで 'ဃ' (成の出ませ はまずが大地点が下) (1-とむれ)         10.       他の上の品でおいまで 'ဃ' (成の出ませ ゆねんな大きない) (1-みガイル)	5.	ಸೈಂಟಿಫಿಕ್ ಆಫೀಸರ್ 'ಸಿ' (ಇನ್ಫಾರ್ಮೇಶನ್ ಟೆಕ್ನಾಲಜಿ-ನೆಟ್ವರ್ಕಿಂಗ್) (1-ಒಬಿಸಿ)
8.       ಸೈಂಟಫಿಕ್ ಅಸಿಸ್ಟಂಟ್ 'ಬಿ' (ಅನಿಮಲ್ ಸೈನ್ಸಸ್) (1-ಯಆರ್)         9.       ಕೊ-ಆರ್ಡಿನೇಟರ್ 'ಬಿ' (ಮೆಡಿಕಲ್ ಪರ್ಚೇಸ್/ಸ್ಟೋರ್ಸ್) (1-ಒಬಿಸಿ)         10.       ಕೊ-ಆರ್ಡಿನೇಟರ್ 'ಬಿ' (ಮೆಡಿಕಲ್ ಅಡ್ಡಿನಿಸ್ಟೇಷನ್) (1-ಎಸ್ಸಿ)	6.	ಸೈಂಟಿಫಿಕ್ ಅಸಿಸ್ಟಂಟ್ 'ಬಿ' (ನ್ಯೂಕ್ಲಿಯರ್ ಮೆಡಿಸಿನ್) (1-ಯುಆರ್, 1-ಎಸ್ಸ್, 1-ಒಬಿಸಿ
8.       ಸೈಂಟಫಿಕ್ ಅಸಿಸ್ಟಂಟ್ 'ಬಿ' (ಅನಿಮಲ್ ಸೈನ್ಸಸ್) (1-ಯಆರ್)         9.       ಕೊ-ಆರ್ಡಿನೇಟರ್ 'ಬಿ' (ಮೆಡಿಕಲ್ ಪರ್ಚೇಸ್/ಸ್ಟೋರ್ಸ್) (1-ಒಬಿಸಿ)         10.       ಕೊ-ಆರ್ಡಿನೇಟರ್ 'ಬಿ' (ಮೆಡಿಕಲ್ ಅಡ್ಡಿನಿಸ್ಟೇಷನ್) (1-ಎಸ್ಸಿ)	7.	
9.       ಕೊ-ಆರ್ಡಿನೇಟರ್ 'ಬಿ' (ಮೆಡಿಕಲ್ ಪರ್ಚೇಸ್/ಸ್ಟೋರ್ಸ್) (1-ಒಬಿಸಿ)         10.       ಕೊ-ಆರ್ಡಿನೇಟರ್ 'ಬಿ' (ಮೆಡಿಕಲ್ ಅಡ್ಡಿನಿಸ್ತೇಷನ್) (1-ಎಸ್ಸಿ)	8.	
	9.	
11. ಟೆಕ್ಕಿಷಿಯನ್ 'ಎ' (ಸಿಆರ್ಐ ಲ್ಯಾಬ್) (4-ಯುಆರ್)	10.	ಕೊ-ಆರ್ಡಿನೇಟರ್ 'ಬಿ' (ಮೆಡಿಕಲ್ ಅಡ್ಡಿನಿಸ್ತೇಷನ್) (1-ಎಸ್ಸ್)
	11.	ಟೆಕ್ಟಿಷಿಯನ್ 'ಎ' (ಸಿಆರ್ಐ ಲ್ಯಾಬ್ಸ್) (4–ಯುಆರ್)

https://actrec.gov.in ವೆಬ್ಸ್ಟ್ರೆಟ್ಗ್ ಭೇಟಿ ಕೊಡಿ. ಈ ಜಾಹೀರಾತಿಗೆ ಸಂಬಂಧಿಸಿದಂತೆ ಆನ್ಲೈನ್ ಅರ್ಜಿಸಲ್ಲಿಸುವುದು ಕಡ್ಡಾಯ ಯಾವುದೇ ತಿದ್ದುಪಡಿ ಅಥವಾ ಮಾರ್ಪಾಡು ಉಂಟಾದಲ್ಲಿ, ಅಂತಹುದನು ಮೇಲ್ನಂಡ ವೆಬ್ಸೈಟ್ನಲ್ಲಿ ಮಾತ್ರ ಪ್ರಕಟಿಸಲಾಗುತ್ತದೆ.

ಮುಖ್ಯ ಆಡಳಿತಾಧಿಕಾರಿ, ಎಸಿಟಿಆರ್ಇಸಿ CBC 48160/12/0001/2526 ನೈರುತ್ಯ ರೈಲ್ವೆ

ಇ–(ಐಆರ್ಇಪಿಎಸ್) ಟೆಂಡರ್ ಪ್ರಕಟಣೆ ಸಂಖ್ಯೆ. 22ಯುಬಿಎಲ್ 2025–26ದಿನಾಂಕ: 18.07.2025 ಭಾರತದ ರಾಷ್ಟ್ರಪತಿಗಳ ಪರವಾಗಿ ಪರವಾಗಿ ಕೆಳಗೆ ಸಹಿ ಮಾಡಿರುವವರು ಈ ಕೆಳಗಿನ ಕೆಲಸಗಳಿಗಾಗಿ ಇ-ಟೆಂಡರ

(ಐපෑ	ರ್ಇಪಿಎಸ್) ಅನ್ನು ಆಹ್ವಾನಿಸಿದ್ದಾರ	
્ટ ફ ફ	ಕೆಲಸದ ಹೆಸರು	ಅಂದಾಜು ಮೌಲ್ಯ
1	<b>ಹುಬ್ಬಳ್ಳಿ ವಿಭಾಗ:</b> ಕರಜಗಿ–ಧಾರವಾಡ (ಕೆಜೆಜಿ–ಡಿಡಬ್ಲೂಆರ್)	ರೂ. 2,65,53,459.00
ವಿಭಾ	ಗ–130ಕೆಎಂಪಿಎಚ್ (ಕೆ ಎಂ471/100–0 ನಲ್ಲಿ) ವಿಭಾಗೀಯ ವೇಗವನ್ನು ಹೆಚ್ಚಿಸು	ವ ಸುರಕ್ಷತೆಯ ದೃಷ್ಟಿಯಿಂದ

ಪಾದಚಾರಿ ಮಾರ್ಗ/ದ್ವಿಚಕ್ಕ ವಾಹನ ಸಬ್ವೇ ನಿರ್ಮಾಣ 01 ಸಂಖ್ರೆ 2 ಹುಬ್ಬಳ್ಳಿ ವಿಭಾಗ: ಹುಬ್ಬಳ್ಳಿ–ಲೋಂಡಾ ವಿಭಾಗದಲ್ಲಿ ಮುಗದ– ಕುಂಬಾರಗಣವಿ ರೂ. 1,54,38,216.00 \_\_\_\_\_ ಎಂಜಿಡಿ–ಕೆಬಿಐ) ನಿಲ್ದಾಣಗಳ ನಡುವೆ ಆರ್'ಸಿಸಿ ಬಾಕ್ಸ್ ಸೇತುವೆಯೊಂದಿಗೆ ಕಿ ಮೀ 504/607 ನಲ್ಲಿ ಬ್ರಿಡ್ಸ್ ಸಂಖ್ಯೆ 203 ಮತ್ತು ಕೆ ಎಂ.504/223 ನಲ್ಲಿ ಬ್ರಿಡ್ಜ್ ಸಂಖ್ಯೆ 204 ರಲ್ಲಿ ಪ್ರಸ್ತಾವಿತ ರಿಹ್ಯಾಬಿಲಿಟೀಶನ್ ಮತ್ತು ರಿಪ್ಲೇಸ್ಮೆಂಟ್

3 ಹುಬ್ಬಳ್ಳಿ ವಿಭಾಗ: ಉಪ ಕಾಮಗಾರಿ-I) ಗದಗ–ಹೊಟಗಿ (ಜಿಡಿಜಿ–ಎಚ್ಜಿ) ರೂ. 1,54,08,088.00 ವಿಭಾಗ–ಟಿಎಫ್ಆರ್– 88.55 ಟಿಕೆಎಂ. ಉಪ ಕೆಲಸ-II) ಗದಗ–ಹೊಟಗಿ (ಜಿಡಿಜಿ–ಎಚ್ಜಿ) ವಿಭಾಗ–12 ಸಂಖ್ಯೆಯ ಪಾಯಿಂಟ್ಗಾಗಿ ಟಿಡಬ್ಲ್ರೂಎಸ್ ಜೊತೆಗೆ ಟಿಟಿಆರ್ ಹಾಗೂ ಜುಮನಾಳ (ಜೆಎಂಎಲ್) ಯಾರ್ಡ್ ಮತ್ತು

ಮುಳವಾಡ (ಎಂವಿಡಿ) ಯಾರ್ಡ್ ನಲ್ಲಿ ಮುಖ್ಯ ಮಾರ್ಗಗಳಲ್ಲಿ ಕ್ರಾಸಿಂಗ್. **ಹುಬ್ಬಳ್ಳಿ ವಿಭಾಗ:** ಉಪ ಕಾಮಗಾರಿ-I) ವ್ಯಾಸ ಕಾಲೊನಿ–ಕೊಟ್ಟೂರು ರೂ. 80,64,501.00 

ಹುಬ್ಬಳ್ಳ ವಿಭಾಗ: ಉಪ ಕಾಮಗಾರಿ-l) ವ್ಯಾಸ ಕಾಲೊನಿ–ಕೊಟ್ಟೂರು ರೂ. 1,45,69,143.00 ಹುಬ್ಬಳ್ಳ ವಿಭಾಗ: ಸಹಾಯಕ ವಿಭಾಗೀಯ ಎಂಜಿನಿಯರ್/ಬಳ್ಳಾರಿ ವ್ಯಾಪ್ತಿಯಲ್ಲಿರುವ ವಸತಿ ಗೃಹಗಳು ಮತ್ತು ಸೇವಾ ಕಟ್ಟಡಗಳ ಇತರೆ ಮತ್ತು ವಾರ್ಷಿಕ ನಿರ್ವಹಣಾ ಚಟುವಟಿಕೆಗಳು. (ವಿಶೇಷ ಕಾರ್ಯಗಳು–1).

ಕಾಲೋನಿ–ಕೊಟ್ಲೂರು (ವಿಸಿ–ಕೆಟಿವೈ) **ವಿಭಾಗ:** ಟಿಎಫ್ಆರ್ (ಇಆರ್ಸಿ ಇಲ್ಲದೆ)–22.640 ಟಿಕೆಎಂ

ಹುಬ್ಬಳ್ಳಿ ವಿಭಾಗ: ಸಹಾಯಕ ವಿಭಾಗೀಯ ಎಂಜಿನಿಯರ್/ಗದಗ ರೂ. 1,24,59,072.00 ವ್ಯಾಪ್ತಿಯಲ್ಲಿ ವಸತಿಗೃಹ/ಸೇವಾ ಕಟ್ಟಡಗಳ ಇತರೆ ಮತ್ತು ವಾರ್ಷಿಕ ನಿರ್ವಹಣಾ ಕಾಮಗಾರಿಗಳು. (ವಿಶೇಷ ಕಾಮಗಾರಿಗಳು-2)

ಬಿಡ್ಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 18-08-2025 ರಂದು 11.00 ಗಂಟೆಯವರೆಗೆ. ಹೆಚ್ಚಿನ ಮಾಹಿತಿಗಳಿಗಾಗಿ: www.ireps.gov.in ಲಾಗಿನ್ ಮಾಡಿ

ಹಿರಿಯ ವಿಭಾಗೀಯ ಎಂಜಿನಿಯರ್/ಸಮನ್ವಯ ಪಿಯುಬಿ/326/ಎಎಡಿ360/ಪಿಆರ್ ಬಿ/ಎಸ್ ಡಬ್ಲೂ ಆರ್/2025-26 ಕಾಯ್ದಿರಿಸದ ಟಿಕೆಟ್ಗಳನ್ನು ಸುಲಭವಾಗಿ ಬುಕ್ ಮಾಡಲು Google Play Store ನಿಂದ UTS

ಿMoblieಅಪ್ಲಿಕೇಶನ್ ಡೌನ್ಲೋಡ್ ಮಾಡಿ **▼** South Western Railway - SWR SWRRLY **№** @SWRAILWAYHQ **②** @sw\_railways



ಕೋಚಿಮುಲ್ ಹಾಲು ಉತ್ಪಾದಕರ,

ಹಾಲು ಉತ್ಪಾದಕರ ಸಹಕಾರ ಸಂಫಗಳ ನೌಕರರ ಸಾಮಾನ್ಯ ಕಲ್ಯಾಣ ಟ್ರಸ್ಟ್ (ನೋಂದಣಿ), ಕೋಲಾರ.

ಎನ್.ಹೆಚ್.-75, ಹುತ್ತೂರು ಅಂಚೆ. ಕೋಲಾರ-563 102. ಕ್ರಸಂ.ಕೋಹಾಒ/ಶೇ.ತಾಂ./ಟ್ರಸ್ಟ್/ಇ ಟೆಂಡರ್/ಗು.ವಿ/1956/2025–26 ದಿ:21.07.2025

ಕೋಚಿಮುಲ್ ಹಾಲು ಉತ್ಪಾದಕರ, ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಾಮಾನ್ಯ ಕಲ್ಯಾಣ ಟ್ರಸ್ಟ್ ಎನ್.ಹೆಚ್–75, ಹುತ್ತೊರು ಅಂಚೆ, ಕೋಲಾರ–563102. ರವರಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು, ಸಕ್ತಿಯ ಸದಸ್ಯರು, ಸಂಘದ ನೌಕರರು/ ಸಿಬ್ಬೌಂದಿಯವರು ಮತ್ತು ಅವರ ಅವಲಿಂಬಿತರ ಗುಂಪು ಜೀವ ವಿಮಾ ಸೌಲಭ್ಯವನ್ನು ಒಂದು ವರ್ಷದ ಅವಧಿಗೆ ಆಸಕ್ತಿಯುಳ್ಳ ಮತ್ತು IRDAI ನಲ್ಲಿ ನೋಂದಣಿಯಾಗಿರುವ ಅರ್ಹ ಜೀವ ವಿಮಾ ಕಂಪನಿಗಳಿಂದ ತಾಂತ್ರಿಕ ಮತ್ತು ವಾಣಿಜ್ಯ ಟೆಂಡರ್ಗಳನ್ನು ಅಲ್ಪಾವಧಿ ಇ–ಟೆಂಡರ್ ಮೂಲಕ ಅಹ್ವಾನಿಸಲಾಗಿದೆ.

ವಿವರಗಳು ಈ ಕೆಳಕಂಡಂತಿವೆ

	ವಿವರಗಳು ಇ	ಈ ಕಳಕರಡರತ್ನು
1	ಇ–ಟೆಂಡರ್ ಲಭಿಸುವ ದಿನಾಂಕ ಮತ್ತು ಸಮಯ	ದಿನಾಂಕ: 23.07.2025 ರಿಂದ 30.07.2025 ಸಂಜೆ 5:30 ಗಂಟೆಯವರೆಗೆ.
2	ಟೆಂಡರ್ ಬಗ್ಗೆ ಸ್ಪಷ್ಟನೆ/ ಅಕ್ಷೇಪಣೆ ಪಡೆಯುವ ಕೊನೆಯ ದಿನಾಂಕ: ಮತ್ತು ಸಮಯ	ದಿನಾಂಕ: 28.07.2025 ರಂದು ಸಂಜೆ 5:30 ಗಂಟೆಯವರೆಗೆ.
3	ಟೆಂಡರ್ ಸಲ್ಲಿಸುವ/ನಮೂದಿಸುವ ಕೊನೆಯ ದಿನಾಂಕ ಮತ್ತು ಸಮಯ	ದಿನಾಂಕ: 30.07.2025 ರಂದು ಸಂಜೆ 5:30 ಗಂಟೆಯ ಒಳಗೆ.
4	ತಾಂತ್ರಿಕ ಟೆಂಡರ್ ತೆರೆಯುವ ದಿನಾಂಕ ಮತ್ತು ಸಮಯ	ದಿನಾಂಕ 01.08.2025 ರಂದು ಬೆಳಗ್ಗೆ 10.00 ಗಂಟೆಯ ನಂತರ.
5	ವಾಣಿಜ್ಯ ಟೆಂಡರ್ ತೆರೆಯುವ ದಿನಾಂಕ ಮತ್ತು ಸಮಯ	ದಿನಾಂಕ: 02.08.2025 ರಂದು ಬೆಳಗ್ಗೆ 10.00 ಗಂಟೆಯ ನಂತರ
6	ತಾಂತ್ರಿಕ /ವಾಣಿಜ್ಯ ಟೆಂಡರ್ಗಳನ್ನು ತೆರೆಯುವ ಸ್ಥಳ	ಕೋಲಾರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಮಂಡಳಿ ಸಭಾಂಗಣ ಕೋಲಾರ ಡೇರಿ, ಎನ್.ಹೆಚ್.–75, ಹುತ್ತೂರು ಅಂಚೆ, ಕೋರ್ಣ–563102

ಟೆಂಡರ್ ಸಂಬಂಧ ನೀಡಬೇಕಾದ ಅರ್ಜಿ ಶುಲ್ತ, ಇ.ಎಂ.ಡಿ ಮೊತ್ತ, ಭದ್ರತಾ ಠೇವಣೆ ಹಾಗೂ ಟೆಂಡರ್ ಷರತ್ತು ನಿಬಂಧನೆಗಳಿಗಾಗಿ ವೆಬ್ಸ್ಟೆಟ್ https://www.kppp. karnataka.gov.in ನಲ್ಲಿ ಲಭ್ಯವಿರುತ್ತದೆ. ಸಹಿ/-ಮ್ಯಾನೇಂಜಿಗ್ ಟ್ರಸ್ಟೀ (ಕೋಮುಲ್ ಟ್ರಸ್ಟ್) ಇ-ಟೆಂಡರ್ ಅಹ್ವಾನ ಪ್ರಾಧಿಕಾರ

#### ಸುಧಾ, ಮಯೂರ ಓದಿರಿ



ಖಾತಾ ನಂ. 469/CA, ಸಹಕಾರಿ ವಸತಿ ಬಡಾವಣೆ, ಅಗ್ರಹಾರ ನ್ನೂ ಕಾಲೋನಿ, ತುಂಗಣಿ ಅಂಚೆ, ∕ ಕನಕಮರ ತಾ∥, ಬೆಂಗಳೂರು ದಕ್ಷಿಣ ಜಿಲ್ಲೆ. ದೂ : 080–29762005/29762006. ಇ–ಮೇಲ್:kkpaplan@gmail.com

ಸಂಖ್ಯೆ: ಕಯೋಪ್ರಾ/69(2)ಭೂಉ/02/2025–26/134 ದಿನಾಂಕ: 18.07.2025

#### ಸಾರ್ವಜನಿಕ ಪ್ರಕಟಣೆ

ಕನಕಪುರ ಯೋಜನಾ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ತಯಾರಿಸಿರುವ ಮಹಾಯೋಜನೆಗೆ ಸರ್ಕಾರದ ಆದೇಶ ದಿನಾಂಕ: 07.08.2015 ರಂದು ಅನುಮೋದನೆ ನೀಡಲಾಗಿದ್ದು, ಐದು ವರ್ಷಗಳ ಅವಧಿಯು ಈಗಾಗಲೇ ಪೂರ್ಣಗೊಂಡಿರುತ್ತದೆ. ಈ ಕೆಳಕಂಡ ಅರ್ಜಿದಾರರು ಮಹಾಯೋಜನೆಯಲ್ಲಿ ನಿಗಧಿಪಡಿಸಿರುವ ಭೂ ಉಪಯೋಗಗಳನ್ನು ಮರುನಿಗಧಿಪಡಿಸಲು ಕೆಟಿಸಿಪಿ ಕಾಯ್ದೆ 1961ರ ಕಲಂ 69 ರಡಿಯಲ್ಲಿ ಕೋರಿರುತ್ತಾರೆ. ಪರಿಶೀಲಿಸಲಾಗಿ, ಸದರಿ ಸರ್ವೆ ನಂಬರ್ಗಳನ್ನು ಕೋಷ್ಣಕದಲ್ಲಿ ವಿವರಿಸಿರುವಂತೆ ಭೂ ಉಪಯೋಗಗಳನ್ನು ಮಹಾಯೋಜನೆಯಲ್ಲಿ ನಿಗಧಿಪಡಿಸಲಾಗಿದ್ದು, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 69(2)ರಂತೆ ಭೂ ಉಪಯೋಗ ರದ್ದಾಗಿರುತ್ತದೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 69 (3) ರನ್ವಯ ಭೂ ಉಪಯೋಗ ಮರುನಿಗಧಿಪಡಿಸಲು ಅರ್ಜಿದಾರರು ಕೋರಿರುವಂತೆ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 69(4) ರ ಅಡಿಯಲ್ಲಿ ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ, ಭೂ ಉಪಯೋಗ ಮರುನಿಗಧಿಪಡಿಸಲು ಯಾರಿಂದಲಾದರೂ ಆಕ್ಷೇಪಣೆ/ಸಲಹೆಗಳಿದ್ದರೆ, ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಲಿಖಿತವಾಗಿ ಸದಸ್ಯ ಕಾರ್ಯದರ್ಶಿಗಳು, ಕನಕಮರ ಯೋಜನಾ ಪ್ರಾಧಿಕಾರ, ಕನಕಮರ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗಧಿತ ಅವಧಿಯ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ.

ಕ, ಸಂ.	ಅರ್ಜಿದಾರರ ಹೆಸರು	ತಾಲ್ಲೂಕು	ಹೋಬಳಿ	ಗ್ರಾಮದ ವಿವರ	ಸರ್ವೆ ನಂ.	ವಿಸ್ತೀರ್ಣ ಎ/ಗುಂ	ಮಹಾಯೋಜನೆಯ ಪ್ರಕಾರ ಭೂ ಉಪಯೋಗ	ಬದಲಾವಣೆ ಕೋರಿರುವ ಭೂ ಉಪಯೋಗ
1	ಶ್ರೀಮತಿ ಶಿವಮ್ಮ ಕೋಂ ಶಿವಸ್ವಾಮಿ	ಕನಕಮರ	ಸಾತನೂರು	ಸಾತನೂರು	185/11	0-20	ಉದ್ಯಾನವನ ಮತ್ತು ಬಯಲು ಜಾಗ	ವಾಣಿಜ್ಯ
					ಒಟ್ಟು	0-20		

ಸಹಿ/–

ಜಂಟಿ ನಿರ್ದೇಶಕರು ಕನಕಮರ ಯೋಜನಾ ಪ್ರಾಧಿಕಾರ, ಕನಕಮರ.

DIPR/BSD/252/SA/2025-26



ಯೂನಿವೆುಕ್ ಏರೋಸ್ಟ್ರೇಸ್ ಮತ್ತು ಮ್ಯಾನುಫ್ಯಾಕ್ಟರಿಂಗ್ ಲಿಮಿಟೆಡ್ (ಹಿಂದೆ ಯೂನಿಮೆಕ್ ಏರೋಸ್ಟೇಸ್ ಮತ್ತು ಮ್ಯಾನುಫ್ಯಾಕ್ಟರಿಂಗ್ ಪ್ರೈವೇಟ್ ಲಿಮಿಟೆಡ್) 538, 539, 542 & 543, ಪೀಣ್ಯ 4ನೇ ಹಂತದ ಕೈಗಾರಿಕಾ ಪ್ರದೇಶದ 7ನೇ ಮುಖ್ಯ ರಸ್ತೆ. ಯಶವಂತಮರ ಹೋಬಳಿ, ಬೆಂಗಳೂರು, ಬೆಂಗಳೂರು ಉತ್ತರ ತಾಲ್ಲೂಕು, ಕರ್ನಾಟಕ, ಭಾರತ, 560058

ISO 9001-2015 & AS 9100 Rev D ಪ್ರಮಾಣೀಕರಿಸಲಾಗಿದೆ GSTIN: 29AABCU9719Q1ZC CIN: L30305KA2016PLC095712 companysecretary@unimechaerospace.com ದೂರವಾಣಿ: 080-42046782,

#### ಜೂನ್ 30, 2025 ಕ್ಕೆ ಕೊನೆಗೊಂಡ ತ್ರೈಮಾಸಿಕ ಕ್ರೋಢೀಕೃತ ಲೆಕ್ಕಪಂಶೋಧಿತವಲ್ಲದ ಆರ್ಥಿಕ ಫಲಿತಾಂಶಗಳ ವಿವರ

	ತ್ರೆ <sub>ಲ</sub> ಮಾಸಿಕಕ್ಕೆ	್ಕ ಅಂತ್ಯವಾದ
ವಿವರಗಳು	30-జూన్-2025	30-జూన్-2024
ಒಟ್ಟು ಆದಾಯ	7,442.66	6,102.29
ಅವಧಿಯ ನಿವ್ವಳ ಲಾಭ/ನಷ್ಟ (ತೆರಿಗೆಯ ಮೊದಲು)	2,420.00	2,499.48
ಅವಧಿಯ ನಿವ್ವಳ ಲಾಭ/ನಷ್ಟ ತೆ೦ಗೆಯ ನಂತರ	1,916.41	2,062.97
ಒಟ್ಟಾರೆ ವ್ಯಾಪಕ ಅವಧಿಯ ಆದಾಯ [ಅವಧಿಯ ಲಾಭ (ತೆರಿಗೆಯ ನಂತರ) ಮತ್ತು ಇತರ ವ್ಯಾಪಕ ಆದಾಯ (ತೆರಿಗೆಯ ನಂತರ)ಗಳನ್ನು ಒಳಗೊಂಡಿರುವ]	1,889.33	2,051.33
ಈಕ್ವಿಟಿ ಷೇರು ಬಂಡವಾಳ	2,542.84	2,200.26
ಪ್ರತಿ ಷೇರಿಗೆ ಗಳಿಕೆ (ಪ್ರತಿ ರೂ. 5/-)		
1. మೂల:	3.76	4.69
2. ದುರ್ಬಲ:	3.76	4.69
ಟಿಪ್ಪಣೆಗಳು:		
1. ಪ್ರಮುಖ ಪ್ರತ್ಯೇಕ ವಿವರಗಳು		
ಒಟ್ಟು ಆದಾಯ	2,287.06	1,626.25
ಲಾಭ ತೆರಿಗೆಯ ಮೊದಲು	1,180.58	328.86
ಲಾಭ ತೆರಿಗೆಯ ನಂತರ	886.20	270.77
ಒಟ್ಟಾರೆ ವ್ಯಾಪಕ ಅವಧಿಯ ಆದಾಯ [ಅವಧಿಯ ಲಾಭ (ತೆರಿಗೆಯ ನಂತರ) ಮತ್ತು ಇತರ ವ್ಯಾಪಕ ಆದಾಯ (ತೆರಿಗೆಯ ನಂತರ)ಗಳನ್ನು ಒಳಗೊಂಡಿರುವ]	882.14	263.89

2. ಮೇಲಿನವು SEBI (LODR) ನಿಯಮಗಳು, 2015ರ ನಿಯಮ 33ರ ಅಡಿಯಲ್ಲಿ ಸ್ಟಾಕ್ ಎಕ್ಸ್ಟೇಂಜ್ ಗೆ ಸಲ್ಲಿ ಸಲಾದ ಲೆಕ್ಕಪರಿಶೋಧನೆಯಾಗದ ಹಣಕಾಸು ಫಲಿತಾಂಶಗಳ ವಿವರವಾದ ಸ್ವರೂಪದ ಸಾರವಾಗಿದೆ. ತ್ರೈಮಾಸಿಕ ಹಣಕಾಸು ಫಲಿತಾಂಶಗಳ ಪೂರ್ಣ ಸ್ವರೂಪವು BSE ಮತ್ತು NSE ವೆಬ್ಸ್ಟ್ರೆಟ್ ಮತ್ತು ಕಂಪನಿಯ ವೆಬ್ಸ್ಟ್ರೆಟ್ www.unimechaerospace.com ನಲ್ಲಿ ಲಭ್ಯವಿದೆ ಮತ್ತು ಅದನ್ನು ಕೆಳಗೆ ಒದಗಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕವೂ ಪ್ರವೇಶಿಸಬಹುದು.

3. ಕಂಪನಿಯ ಲೆಕ್ಕಪರಿಶೋಧನೆಯಾಗದ ಹಣಕಾಸು ಫಲಿತಾಂಶಗಳನ್ನು ಕಂಪನಿಗಳ ಕಾಯ್ದೆ, 2013ರ ಸೆಕ್ಟನ್ 133ರ ಅಡಿಯಲ್ಲಿ ಸೂಚಿಸಲಾದ ಭಾರತೀಯ ಲೆಕ್ಕಪತ್ರ ಮಾನದಂಡಗಳು (\*Ind AS\*) ಮತ್ತು 2015ರ ಕಂಪನಿಗಳ (ಭಾರತೀಯ ಲೆಕ್ಕಪತ್ರ ಮಾನದಂಡಗಳು) ನಿಯಮಗಳೊಂದಿಗೆ ತಿದ್ದು ಪಡಿ ಮಾಡಿದಂತೆ ಓದಲಾಗಿದೆ.



ನಿರ್ದೇಶಕರ ಮಂಡಳಿಯ **ಪರವಾಗಿ** ಯುನಿಮೆಕ್ ಏರೋಸ್ಟೇಸ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಲಿಮಿಟೆಡ್

ಆಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು

### ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ

ಎಸ್.ಎನ್. ಕಾಂಪ್ಲೆಕ್, ಮೊದಲನೇ ಮಹಡಿ, ನಗರ ಪೊಲೀಸ್ ಠಾಣೆ ಎದುರು, 'ಡಿ' ಕ್ರಾಸ್, ದೊಡ್ಡಬಳ್ಳಾಪುರ- 561203

ಸಂ.: DPA/TP/CLU/14/2025-26

ಸ್ಥಳ : ಬೆಂಗಳೂರು

ದಿನಾಂಕ : ಜುಲೈ 25, 2025

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 14(ಎ) ರ ಅಡಿಯಲ್ಲಿ ಈ ಕೆಳಕಂಡ ಅರ್ಜಿದಾರರು 'ವ್ಯವಸಾಯ' ವಲಯದಿಂದ 'ವಸತಿ' ವಲಯಕ್ಕೆ ಘೂ ಉಪಯೋಗ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ. ಸದರಿ ಭೂ ಉಪಯೋಗ ಬದಲಾವಣೆಯ ಪ್ರಸ್ತಾವನೆಯ ಜಮೀನಿನ ವಿವರಗಳು ಈ ಕೆಳಕಂಡಂತಿರುತ್ತವೆ. ಈ ಸಂಬಂಧ ಯಾವುದೇ ಆಕ್ರೇಪಣೆಗಳಿದ್ದಲ್ಲಿ, ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿನಗಳ ಅವಧಿಯೊಳಗೆ ಆಕ್ಷೇಪಣೆಗಳನ್ನು ಲಿಖಿತವಾಗಿ ಸದಸ್ಯ ಕಾರ್ಯದರ್ಶಿಗಳು, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ, ದೊಡ್ಡಬಳ್ಳಾಪುರ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗದಿತ ಅವಧಿಯ ನಂತರ ಬರುವ ಯಾವುದೇ ಆಕ್ರೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ

36	vence of hearth. After output these was considered by a contract the second subject to							
<b>1</b> 9)	ಅರ್ಜಿದಾರರ ಹೆಸರು	ತಾಲ್ಲೂಕು	ಹೋಬಳಿ	ಗ್ರಾಮ	ಸ.ನಂ	ವಿಸ್ತೀರ್ಣ	ಬಿಐಎಎಪಿಎ ಯೋಜನಾ	ಬದಲಾವಣೆ
ಸಂ.						(ಎ–ಗು)	ಪ್ರಾಧಿಕಾರದ	ಕೋರಿರುವ
							ಮಹಾಯೋಜನೆಯಂತೆ	ಭೂ
							ಭೂಉಪಯೋಗ	ಉಪಯೋಗ
1.	ಶ್ರೀ ಆ೦ಜಿನಪ್ಪ ಪಿ. ಬಿನ್ ಲೇಟ್॥ ಮಟ್ಟಪ್ಪ	ಯಲಹಂಕ	ಹೆಸರುಘಟ್ಟ–2	ನೆಲ್ಲುಕುಂಟೆ	11/4	0-25.50	ವ್ಯವಸಾಯ	ವಸತಿ

ಷರಾ: ಪ್ರತ್ಯಿತ ಜಮೀನಿನಲ್ಲಿ ವಸತಿ ವಿನ್ಯಾಸ ಅಭಿವೃದ್ಧಿಪಡಿಸುವುದರಿಂದ ಬಡವರು, ಮಧ್ಯಮ ವರ್ಗದವರಿಗೆ ಕಾನೂನುಬದ್ಧವಾದ ನಿವೇಶನಗಳು ಲಭ್ಯವಾಗುತ್ತದೆ ವಿನ್ನಾಸ ಅಭಿವೃದ್ಧಿ ಕಾಮಗಾರಿಗಳು ನಡೆಯುವಾಗ ಸ್ಥಳೀಯ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರಕುತ್ತದೆ. ಈ ವಿನ್ನಾಸ ಅಭಿವೃದ್ಧಿಯಿಂದ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಯೋಜನಾ ಬದ್ಧವಾದ ವಿನ್ಯಾಸ ರಚನೆಯಿಂದ ಉತ್ತಮ ರಸ್ತೆ, ನಾಗರಿಕ ಸೌಲಭ್ಯ ಜಾಗಗಳು, ಉದ್ಯಾನವನಗಳು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುತ್ತದೆ ಎಂಬುದಾಗಿ ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಅಂಶವನ್ನು ತಿಳಿಸುತ್ತಾ ಸದರಿ ಪ್ರದೇಶವನ್ನು 'ವ್ಯವಸಾಯ' ವಲಯದಿಂದ 'ವಸತಿ' ವಲಯಕ್ಕೆ ಭೂಉಪಯೋಗ ಬದಲಾವಣೆ ಮಾಡಿಕೊಳ್ಳಲು ಇಚ್ಛಿಸಿರುವುದಾಗಿ ತಿಳಿಸಿರುತ್ತಾರೆ.

> ಸಹಿ/-ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿಗಳು, ದೊಡ್ಡಬಳ್ಳಾಮರ ಯೋಜನಾ ಪ್ರಾಧಿಕಾರ, ದೊಡ್ಡಬಳ್ಳಾಮರ.

## SOBHA

#### **SOBHA LIMITED**

CIN: L45201KA1995PLC018475

Regd. Office: 'SOBHA' Sarjapur - Marathahalli Outer Ring Road (ORR), Devarabisanahalli, Bellandur Post, Bangalore - 560 103 Ph: +91-80-49320000, Email: investors@sobha.com, Website: www.sobha.com

#### UNAUDITED STANDALONE AND CONSOLIDATED FINANCIAL RESULTS FOR THE QUARTER ENDED JUNE 30, 2025

The unaudited Standalone and Consolidated Financial Results of Sobha Limited ("the Company") along with the Limited Review Reports of the Statutory Auditors of the Company for the quarter ended June 30, 2025 have been reviewed by the Audit Committee and approved by Board of Directors of the Company at their Meeting held on July 25, 2025, in terms of Regulation 33 of SEBI (Listing Obligations and Disclosure Requirements) Regulations, 2015.

The aforementioned financial results along with the Limited Review Reports of the Statutory Auditors thereon are available on the website of BSE Limited (BSE) (www.bseindia.com) and National Stock Exchange of India Limited (NSE) (www.nseindia.com) and on the Company's website at https://www.sobha.com/investor-relations/. The same can also be accessed by scanning the QR Code provided below:





On Behalf of the Board of Directors

Company Secretary & Compliance Officer

For Sobha Limited

Bijan Kumar Dash

# ಗೌರಿ ಲಂಕೇಶ್ ಹತ್ಯೆ: ವಿಶೇಷ ನ್ಯಾಯಾಲಯ ಸ್ಥಾಪನೆಗೆ ಒತ್ತಾಯ

ಗೌರಿ ಫೈಲ್ನ್– ಪತ್ರಕರ್ತೆಯೊಬ್ಬರ ಹತ್ಯೆ, ಪರಿಣಾಮ: ಸಂವಾದ

ಬೆಂಗಳೂರು: 'ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸ ಬೇಕೆಂಬುದು ಅವರ ಅಭಿಮಾನಿಗಳು, ಹಿತ್ಯೆಷಿಗಳು ಮತ್ತು ಒಡನಾಡಿಗಳ ಒತ್ತಾಯವಾಗಿದೆ' ಎಂದು ಅಂಕಣಕಾರ ಶಿವಸುಂದರ್ ಹೇಳಿದರು.

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಶುಕ್ರವಾರ ರೋಲೋ ರೋಮಿಗ್ ಅವರ 'ಐ ಆ ಮ್ ಆನ್ ದಿ ಹಿಟ್ ಲಿಸ್ಟ್ 'ಎಂಬ ಪುಸ್ಕಕ ಕುರಿತು ಹಾಗೂ ಗೌರಿ ಫೈಲ್ಸ್ ಪತ್ರಕರ್ತೆಯೊಬ್ಬರ ಹತ್ಯೆ ಮತ್ತು ಅದರ ಪರಿಣಾಮಗಳ ಕುರಿತು ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

ಹತ್ತೆಯಾಯಿತು. 18 ಆರೋಪಿಗಳನ್ನು ಬಂಧಿಸಿದ್ದು, ಒಬ್ಬ ಆರೋಪಿ ಮಾತ್ರ ತಲೆಮರೆಸಿಕೊಂಡಿದ್ದಾನೆ. 2022ರಲ್ಲಿ ಆರಂಭವಾಯಿತು. ವಿಚಾರಣೆ ವಿಳಂಬವಾದ ಕಾರಣ ಎಲ್ಲಾ ಆರೋಪಿಗಳಿಗೂ ಜಾಮೀನು ದೊರೆತಿದ್ದು, ಈ ಪೈಕಿ ಕೆಲ ಆರೋಪಿಗಳು ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ' ಎಂದು ತಿಳಿಸಿದರು.

'ವಿಚಾರಣೆ ತ್ವರಿತವಾಗಿ ನಡೆಯಲು ನ್ಯಾಯಾಲಯ ಸ್ಥಾಪನೆ ಮಾಡುವಂತೆ ಹೈಕೋರ್ಟ್ ಗೆ ಸರ್ಕಾರ ಪತ್ರ ಬರೆದಿತ್ತು. ಆದರೆ ನ್ಯಾಯಾಲಯ ಇದನ್ನು ಪರಿಗಣಿಸಲಿಲ್ಲ. 80 ಸಾಕ್ಷಿಗಳ ವಿಚಾರಣೆ ಬಾಕಿ ಇದೆ. ತಿಂಗಳಲ್ಲಿ 4-5 ದಿನ ವಿಚಾರಣೆ ನಡೆಯುತ್ತದೆ. ನ್ಯಾಯ ಸಿಗುವುದು



ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಸಂವಾದದಲ್ಲಿ ಲೇಖಕ ರೋಲೋ ರೋಮಿಗ್ ಮಾತನಾಡಿದರು. ಪುಷ್ಪಮಾಲಾ ಮತ್ತು ಶಿವಸುಂದರ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ

ವ್ಯಕ್ತಪಡಿಸಿದರು.

ಲೇಖಕ ರೋಲೋ ರೋಮಿಗ್ ಮಾತನಾಡಿ, 'ದಕ್ಷಿಣ ಭಾರತದಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದರಿಂದ ಗೌರಿ ಲಂಕೇಶ್ ಹತ್ಯೆ ಕುರಿತು ಪುಸ್ಕಕ ಬರೆದೆ. ಅವರು ತಮಗೆ ಅನಿಸಿದ್ದನ್ನು ನೇರವಾಗಿ ಬರೆಯುತ್ತಿದ್ದರು. ಸಮಾಜದಲ್ಲಿ ಬದಲಾವಣೆಗೆ ಕಾರಣರಾಗಿದ್ದರು. ಹಲವು ಗ್ರಂಥಾಲಯಗಳಿಗೆ ಭೇಟಿ ನೀಡಿ ಕುರಿತು ಪ್ರಕಟಗೊಂಡಿದ್ದ ಲೇಖನಗಳನ್ನು ಓದಿ, ಮಾಹಿತಿ ಪಡೆದೆ. ಆಕೆಯ ಹತ್ಯೆಯ ಸುದ್ದಿ ಅಂತರರಾಷ್ಟ್ರೀಯ ಮಾಧ್ಯಮ ಗಳಲೂ ಪ್ರಕಟಗೊಂಡಿತು' ಎಂದು

'ಭಾರತ ದೇಶದಲ್ಲಿ ಮುಸ್ಲಿಮರು ದಾಳಿಗೆ ಒಳಗಾಗುತ್ತಿದ್ದಾರೆ. ವಿಶೇಷವಾಗಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಂ

ಪ್ರಭಾರಿ ಆಡಳಿತಾಧಿಕಾಡಿ

ವಿವರಿಸಿದರು.

ಐಸಿವಿಆರ್-ರಾಷ್ಟ್ರೀಯ ಪಶು ಮೋಷಣೆ

ಮತ್ತು ಶಲೀರ ಕ್ರಿಯಾ ವಿಜ್ಞಾನ ಸಂಸ್ಥೆ

ಆಡುಗೋಡಿ, ಬೆಂಗಳೂರು-560 030

ಸಂಸ್ಥೆಯಲ್ಲಿ ತಾತ್ತಾಲಿಕ ಆಧಾರದ ಮೇರೆಗೆ ಒಂದು ವರ್ಷದ ಅವಧಿಗೆ ಒಂದು

**ಪ್ರೊಫೆಷನಲ್-|** ಹುದ್ದೆಗೆ ತೊಡಗಿಸಿಕೊಳ್ಳಲು 06.08.2025 (ಬು<mark>ಧವಾರ) ರಂದು ಬೆಳಗ್ಗೆ 1</mark>0.3 **ಗಂಟೆಗೆ** ನೇರ ಸಂದರ್ಶನ ಏರ್ಪಡಿಸಲಾಗಿದೆ. <mark>ಕ್ರೋಢಿಕೃತ ಮಾಸಿಕ ಸಂಭಾವನೆ: ರೂ.30,000</mark>/

**ುದ್ಯಾರ್ಹತೆ: ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಬಿಸಿಎ/ಬಿ.ಎಸ್ಸಿ./ಬಿ.ಇ/ಬಿ.ಟೆಕ್** ಅಥವಾ ತತ್ವಮಾನ

**ನಯೋಮಿತಿ:** 21 ರಿಂದ 45 ವರ್ಷ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು **05.08.2025 ರೊಳ** 

nainpcnd@gmail.com ವಿಳಾಸಕ್ಕೆ ಇಮೇಲ್ ಮುಖಾಂತರ ತಮ್ಮ ಅರ್ಜಿಗಳನ್ನು

**ಸಲ್ಲಿಸಬಹುದು**. ಆಸಕ್ತಿಯುಳ್ಳ ಅಭ್ಯರ್ಥಿಗಳು, ನೇರ ಸಂದರ್ಶನಕ್ಕೆ ಹಾಜರಾಗುವ ಸಮಯದಲ್ಲಿ ತಮ

ುಲ್ಲಾ ಮೂಲಕ ಪ್ರಮಾಣಪತ್ರಗಳನ್ನು ಹಾಗೂ ದಾಖಲಾತಿಗಳನ್ನು ಹಾಜರುಪಡಿಸುವುದು ಕಡ್ಡಾಯ

<mark>ಅರ್ಜಿ ನಮೂನೆಗಾಗಿ ಮತ್ತು ವಿವರವಾದ ಜಾಹೀರಾತಿಗಾಗಿ,</mark> ದಯವಿಟ್ಟು ಸಂಸ್ಥೆಯ

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ

ಎಸ್.ಎನ್ ಕಾಂಪ್ಲೆಕ್ಸ್, ಮೊದಲನೇ ಮಹಡಿ, ಟೌನ್ ಪೊಲೀಸ್ ಸ್ಟೇಷನ್ ಎದುರು,

ಡಿ ಕ್ರಾಸ್, ದೊಡ್ಡಬಳ್ಳಾಮರ, ಬೆಂಗಳೂರು-561203

ದೂ.ಸಂ:080–2956 2046 ಇ–ಮೇಲ್:dpa.dbpura2018@gmail.com

ಅಲ್ಪಾವಧಿ ಇ–ಹರಾಜು ಪ್ರಕಟಣೆ

ದೊಡ್ಡಬಳ್ಳಾಮರ ಯೋಜನಾ ಪ್ರಾಧಿಕಾರದಲ್ಲಿ ಲಭ್ಯವಿರುವ ಮೊತ್ತ ರೂ. 7.00

ಕೋಟಿಗಳನ್ನು ಒಂದು ವರ್ಷದ ಅವಧಿಗೆ ಮೀರದಂತೆ ನಿಶ್ಚಿತ ಠೇವಣಿಯಲ್ಲಿ

ಹೂಡಿಕೆ ಮಾಡುವ ಸಲುವಾಗಿ ಅರ್ಹ ರಾಷ್ಟ್ರೀಕೃತ ಬ್ಯಾಂಕುಗಳಿಂದ ಕರ್ನಾಟಕ

ಸರ್ಕಾರದ ಇ–ಪ್ರೊಕ್ಕೂರ್ಮೆಂಟ್ ಪೋರ್ಟ್ಲರ್ ಮೂಲಕ TPA/2025-26/

AUCTION46 ರಲ್ಲಿ ಇ-ಹರಾಜು ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಆಸಕ್ತಿಯುಳ್ಳ

ಅರ್ಹ ರಾಷ್ಟ್ರೀಕೃತ ಬ್ಯಾಂಕಿನವರು ದಿನಾಂಕ:25.07.2025 ರಿಂದ ದಿನಾಂಕ:

02.08.2025ರ ಸಮಯ ಸಂಜೆ 4.00 ಗಂಟೆಯ ಒಳಗೆ ಇ–ಹರಾಜು

ಪೋರ್ಟಲ್ ನಲ್ಲಿ ದಸ್ತಾವೇಜುಗಳನ್ನು ಅಪ್ ಲೋಡ್ ಮಾಡಬಹುದು ಹಾಗೂ

ಹೆಚ್ಚಿನ ವಿವರಗಳಿಗೆ ವೆಬ್ಸೈಟ್ ವಿಳಾಸ: https://kppp.karnataka.gov.in

ಸದಸ್ಯ ಕಾರ್ಯದರ್ಶಿಗಳು, ದೊಡ್ಡಬಳ್ಳಾಮರ ಯೋಜನಾ ಪ್ರಾಧಿಕಾರ, ದೊಡ್ಡಬಳ್ಳಾಮರ

ಸಹಿ/- ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು ಹಾಗೂ

/ww.nianp.res.in ವೆಬ್ಸೈಟ್ಗೆ ಭೇಟಿ ಕೊಡಿ.

ನಲ್ಲಿ ಪರಿಶೀಲಿಸಿಕೊಳ್ಳಬಹುದು.

ದಿನಾಂಕ: 25.07.2025

ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ, ಭಾರತ ಸರ್ಕಾರ

ಎನ್ಐಎಎನ್ಪಿ/ಎಡಿವಿ-07-ಸಿಡಿಎನ್/2024-25 (ವಿಸ್ತರಣೆ)

ವಿಳಂಬವಾಗುತ್ತದೆ' ಎಂದು ಬೇಸರ ಮೇಲೆ ದಾಳಿ ಮಾಡುತ್ತಿದ್ದಾರೆ. ಮುಸ್ಲಿಂ ಪರ ಧ್ವನಿ ಎತ್ತುವ ಕೆಲಸ ಕೆಲವರು ಮಾತ್ರ ಮಾಡುತ್ತಿದ್ದು, ಅವರು ಟೀಕೆಗೆ ಒಳಗಾಗುತ್ತಿದ್ದಾರೆ. ಧ್ವನಿ ಎತ್ತುವ ಕೆಲಸವನ್ನು ಪತ್ರಕರ್ತರು ಮಾಡಬೇಕು. ಗೌರಿ ಅದನ್ನೇ ಮಾಡಿದ್ದರು' ಎಂದರು.

ಗೌರಿ ಲಂಕೇಶ್ ಅವರ ಜತೆಗಿನ ಒಡನಾಟಗಳನ್ನು ಸ್ಮರಿಸಿಕೊಂಡ ಕಲಾವಿದೆ ಎನ್.ಪುಷಮಾಲಾ, 'ನಾವಿಬ್ಬರೂ ಒಟ್ಟಿಗೆ ಸಭೆ, ಸಮಾರಂಭಗಳಿಗೆ ಹೋಗುತ್ತಿದ್ದೆವು. ಅನುವಾದಕರ ನೆರವು ಪಡೆದು ಅವರ ಎಲ್ಲರೂ ಅಂದುಕೊಂಡಂತೆ ಗೌರಿ ನಾಸ್ತಿಕಳಲ. ಅವರ ಮನೆಯ ಪೂಜಾ ಕೊಠಡಿಯಲ್ಲಿ ಶಿವ ಲಿಂಗವನ್ನು ಪೂಜೆ ಮಾಡುತ್ತಿದ್ದಳು. ಅವರ ತಂದೆಯ ನಿಧನದ ಬಳಿಕ ಪತ್ರಿಕೆ ನಡೆಸುವ ಜವಾಬ್ದಾರಿ ಹೊತ್ತುಕೊಂಡಳು. ಪತ್ರಿಕೆ ನಷ್ಟದಲ್ಲಿದ್ದರಿಂದ ಸಿಬ್ಬಂದಿಗೆ ಸಂಬಳ ನೀಡಲು ಕಷ್ಟವಾಗಿತ್ತು. ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿದ್ದಳು' ಎಂದು ತಿಳಿಸಿದರು.

### ಒಳಮೀಸಲಾ3: ಜಾರಿಗೆ ಆಗ್ರಹಿಸಿ ಪ್ರತಿಭಟನೆ ಆ.18ಕ್ಕೆ

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಆಗಸ್ಟ್ 18ರಂದು ಬೆಳಿಗ್ಗೆ 11 ಗಂಟೆಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾದಿಗ ದಂಡೋರ ಸಂಘಟನೆಯು ಪ್ರತಿಭಟನೆ ಹಮ್ಮಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಸಂಘಟನೆ ರಾಜ್ಯ ಘಟಕ ಅಧ್ಯಕ್ಷ ಬಿ. ನರಸಪ್ಪ ದಂಡೋರ, 'ಒಳಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಆ.1ಕ್ಕೆ ವರ್ಷವಾಗುತ್ತದೆ. ಆದರೆ, ರಾಜ್ಯ ಸರ್ಕಾರ ವಿನಾಕಾರಣ ಒಳಮೀಸಲಾತಿ ವಿಳಂಬ ಮಾಡುತ್ತಿದೆ. ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಅವರ ನೇತೃತ್ವದ ಆಯೋಗವೂ ಮಂದಗತಿಯಲ್ಲಿ ವರದಿಯನ್ನು ತಯಾರಿಸುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. 'ಈಗಾಗಲೇ ಹರಿಯಾಣ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿ ಮಾಡಲಾಗಿದೆ. ಆದರೆ, ರಾಜ್ಯದಲ್ಲಿ ಈವರೆಗೂ ಒಳಮೀಸಲಾತಿ ಜಾರಿ ಮಾಡಿಲ್ಲ. ಹೀಗಾಗಿ, ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ. ಅಂದು ನಮ್ಮ ಸಂಘಟನೆಯ ಮುಖ್ಯಸ್ಥ ಮಂದಕೃಷ್ಣ ಮಾದಿಗ ಉಪಸ್ಥಿತ ರಿರುತ್ತಾರೆ' ಎಂದು ಹೇಳಿದರು.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ, ದೇವನಹಳ್ಳ ನಂ. 333/1, 1ನೇ ಮಹಡಿ, ವಿಜೆ. ಕಾಂಪ್ಲೆಕ್ಸ್, ಸೂಲಿಬೆಲೆ ರಸ್ತೆ, ದೇವನಹಳ್ಳಿ ಟೌನ್. ಬೆಂಗಳೂರು ಗ್ರಾಮಾಂತರ ಜಿಲ್ಲೆ –562 110

ಸಂಖ್ಯೆ: ಬಿಐಎಎಪಿಎ/ಟಿಪಿ/ಭೂಪ/799 ರಿಂದ 807/2024–25/1247 ದಿನಾಂಕ: 24.07.2025

#### ಸಾರ್ವಜನಿಕ ಪ್ರಕಟಣೆ

ಅರ್ಜಿದಾರರಾದ ಮೇ ರಾಧಾ ಸ್ವಾಮಿ ಸತ್ತಂಗ್ ಬೀಯಾಸ್ ಪರವಾಗಿ ಆಥರೈಸ ಸಿಗೈಟರಿ ಶ್ರೀ ಧಲ್ಪೀರ್ ಸಿಂಗ್ ಹನ್ನಪಾಲ್ & ಶ್ರೀಚಂದ್ರಶೇಖರ್.ಎನ್.ವಿ ರವರು ದೇವನಹಳ್ಳಿ ತಾಲ್ಲೂಕು, ವಿಜಯಮರ ಹೋಬಳಿ, ಮುದುಗುರ್ಕಿ ಗ್ರಾಮದ ಸರ್ವೆ ನಂ.61/1ರಲ್ಲಿ 0ಎ–11ಗು, 64/1ರಲ್ಲಿ 0ಎ–36ಗು, 64/2 ರಲ್ಲಿ 0ಎ–28ಗು, 64/3 ರಲ್ಲಿ 1ಎ–21ಗು, 67/3 ರಲ್ಲಿ 2ಎ–20ಗು, 68/3ರಲ್ಲಿ 1ಎ–05ಗು, 68/4ರಲ್ಲಿ 0ಎ-04ಗು, 69/2ರಲ್ಲಿ 1ಎ-37ಗು, & 59/5ರಲ್ಲಿ 2ಎ-09ಗು, ಒಟ್ಟು 11ಎ-11ಗು ವಿಸ್ತೀರ್ಣದ ಜಮೀನುಗಳನ್ನು "ಮಾಜಾ ಸ್ಥಳಗಳು (Worship Places)" ಉದ್ದೇಶಕ್ಕಾಗಿ ಭೂಪರಿವರ್ತನೆ ಕೋರಿರುತ್ತಾರೆ. ಈ ಪ್ರಸ್ತಾವನೆ ಕುರಿತು ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಈ ಪತ್ರಿಕಾ ಪ್ರಕಟಣೆಯ ದಿನಾಂಕದಿಂದ 15 ದಿನಗಳ ಒಳಗಾಗಿ ಸದಸ್ಯ ಕಾರ್ಯದರ್ಶಿಗಳು, ಬೆಂಗಳೂರು ಅಂತರಾಷ್ಟೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ, ದೇವನಹಳ್ಳಿ, ನಂ.333/1, 1ನೇ ಮಹಡಿ, ವಿ.ಜೆ.ಕಾಂಪ್ಲೆಕ್ತ್ ಸೂಲಿಬೆಲೆ ರಸ್ತೆ, ದೇವನಹಳ್ಳಿ ಟೌನ್, ಬೆಂಗಳೂರು ಗ್ರಾಮಾಂತರ ಜಿಲ್ಲೆ–562110 ಇವರಿಗೆ ಲಿಖಿತ ರೂಪದಲ್ಲಿ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಲು ತಿಳಿಸಲಾಗಿದೆ. ನಿಗದಿತ ಅವಧಿಯ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ. ಸಹಿ/- ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು

ಹಾಗೂ ಸದಸ್ಯ ಕಾರ್ಯದರ್ಶಿಗಳು, ಬಿ.ಐ.ಎ.ಎ.ಪಿ.ಎ, ದೇವನಹಳ್ಳಿ ಶಾಸಸಂಇ/ಸಿಪಿ/ಎಎಎ/2041/2025–26

### ಭಾರತೀಯ ಬುಡಕಟ್ಟು ಸಹಕಾಲಿ ಮಾರಾಟ ಅಭಿವೃದ್ಧಿ ಒಕ್ಕೂಟ ನಿಗಮ (ಟ್ವೆಫೆಡ್)

(ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಭಾರತ ಸರ್ಕಾರ) ಪ್ರಧಾನ ಕಚೇರಿ: ಎನ್ಎಸ್ಐಸಿ ಬಿಜನೆಸ್ ಪಾರ್ಕ್, ಎನ್ಎಸ್ಐಸಿ ಎಸ್ಟೇಟ್, ಒಖ್ಲಾ

> ಫೇಸ್-3, ಒಖ್ಲಾ ಕೈಗಾರಿಕಾ ಪ್ರದೇಶ, ನವದೆಹಲಿ-110020 ಟ್ರೈಫೆಡ್ ಇವಲಿಂದ ಬಡ್ಗಳಾಗೆ ಆಹ್ವಾನ

#### (ಜೆಮ್/225/ಬಿ/6417734) ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿನ ಭಾರತೀಯ ಬುಡಕಟ್ಟು

ಸಹಕಾರಿ ಮಾರಾಟ ಅಭಿವೃದ್ಧಿ ಒಕ್ಕೂಟ ನಿಗಮ (ಟ್ರೈಫೆಡ್) ಇವರು, ಮೂರನೇ-ಪಕ್ಷಗಾರ ಮೌಲ್ಯಮಾಪನ ಅಧ್ಯಯನಕ್ಕಾಗಿ ಒಂದು ಸಂಸ್ಥೆಯನ್ನು ನೇಮಕ ಮಾಡಿಕೊಳ್ಳಲು ಪ್ರಸ್ತಾವನೆಗಾಗಿ ಮನವಿ (ಆರ್ಎಫ್ಪಿ) ಪ್ರಕಟಿಸಿರುತ್ತಾರೆ:

- ಕೆಳಕಂಡ ಕೇಂದ್ರಿಯ ಕ್ಷೇತ್ರ ಯೋಜನೆಗಳ ಪರಿಣಾಮಕಾರತ್ವ ಮೌಲ್ಯಮಾಪನಕ್ಕಾಗಿ: ಪ್ರಧಾನಮಂತ್ರಿ ಜನಜಾತೀಯ ವಿಕಾಸ ಮಿಷನ್ (ಪಿಎಂಜೆವಿಎಂ), ಪ್ರಧಾನಮಂತ್ರಿ ಜನಜಾತೀಯ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂಜೆಎಎನ್ಎಂಎಎನ್) ಮತ್ತು ಈಶಾನ್ಯ ಪ್ರದೇಶದಿಂದ ಬುಡಕಟ್ಟು ಉತ್ಪನ್ನಗಳ ಪ್ರೋತ್ಸಾಹ (ಪಿಟಿಪಿ–ಎನ್ಇಆರ್).
- ಟ್ರೈಬ್ಸ್ ಇಂಡಿಯಾ ಮಳಿಗೆಗಳ ಅವಶ್ಯಕ ಮೌಲ್ಯಮಾಪನ ಅಧ್ಯಯನ ಕೈಗೊಳ್ಳುವುದು ಕಾರ್ಯವ್ಯಾಪ್ತಿ, ಕಾಲಮಿತಿಗಳು, ಅರ್ಹತಾ ಮಾನದಂಡ ಮತ್ತು ಬಿಡ್ ಸಲ್ಲಿಕೆಯ

ಮಾರ್ಗಸೂಚಿ ಕುರಿತಾದ ಸಂಪೂರ್ಣ ವಿವರಗಳಿಗಾಗಿ https://trifed.tribal. gov.in / www.gem.gov.in ವೆಬ್ಸೈಟ್ಗಳಿಗೆ ಭೇಟಿ ಕೊಡಿ.

CBC 43104/12/0007/2526